



0602/1002

VI Semester 3 Year LL.B./X Semester 5 Year B.A. LL.B./ B.B.A. LL.B.
Examination, June/July 2016
TAXATION

Duration : 3 Hours

Max. Marks : 100

- Instructions:** 1. Answer Q.No. 9 and any five of the remaining questions.
2. Q.No. 9 carries 20 marks and remaining questions carry 16 marks each.
3. Answers should be written completely either in English or Kannada.

- Q. No. 1. Define Agriculture Income. Explain its characteristics. Marks : 16
ಕೃಷಿ ವರಮಾನ ಎಂದರೇನು ? ಕೃಷಿ ವರಮಾನದ ಲಕ್ಷಣಗಳನ್ನು ವಿವರಿಸಿ.
- Q. No. 2. Explain Annual value of house property and deductions from house property income. Marks : 16
ಮನೆ ಸ್ವತ್ತಿನ ವಾರ್ಷಿಕ ಮೌಲ್ಯ ಮತ್ತು ಮನೆ ಸ್ವತ್ತಿನ ಆದಾಯದ ಮೇಲಿನ ಕಳೆತಗಳನ್ನು ವಿವರಿಸಿ.
- Q. No. 3. What is meant by perquisite ? Explain Tax free perquisites. Marks : 16
ಬಕ್ಷೀಸು ಎಂದರೇನು ? ತೆರಿಗೆ ವಿನಾಯಿತಿ ಇರುವ ಬಕ್ಷೀಸುಗಳನ್ನು ವಿವರಿಸಿ.
- Q. No. 4. Explain the various Wealth Tax Authorities and their powers. Marks : 16
ವಿವಿಧ ಸಂಪತ್ತು ತೆರಿಗೆ ಅಧಿಕಾರಿಗಳನ್ನು ಮತ್ತು ಅವರ ಅಧಿಕಾರಗಳನ್ನು ವಿವರಿಸಿ.
- Q. No. 5. Describe the functions and powers of authorities relating to Central Excise. Marks : 16
ಕೇಂದ್ರೀಯ ಅಬಕಾರಿ ಸುಂಕಕ್ಕೆ ಸಂಬಂಧಪಟ್ಟಂತೆ ಇರುವ ವಿವಿಧ ಪ್ರಾಧಿಕಾರಗಳ ಕಾರ್ಯ ಮತ್ತು ಅಧಿಕಾರಗಳನ್ನು ವಿವರಿಸಿ.
- Q. No. 6. Explain the procedure for registration of dealers under the CST Act. Marks : 16
ಕೇಂದ್ರ ಮಾರಾಟ ತೆರಿಗೆ ಕಾಯಿದೆಯಡಿ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆಯನ್ನು ವಿವರಿಸಿ.

P.T.O.



Q. No. 7. Explain the procedure for clearance of Imported Goods from the port under Customs Act, 1962.

Marks : 16

ಕೇಂದ್ರೀಯ ಸೀಮಾ ಸುಂಕ (1962) ರಡಿ ಆಮದಿತ ವಸ್ತುಗಳನ್ನು ರೇವಿನಿಂದ ಬಂದರಿನಿಂದ ತೀರುವಳಿಗೊಳಿಸುವ ಬಗೆಗಿನ ವಿಧಿವಿಧಾನಗಳನ್ನು ವಿವರಿಸಿ.

Q. No. 8. Write note on **any two** of the following :

Marks : 16

ಕೆಳಗಿನ ಯಾವುದಾದರೂ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ.

a) Revisional powers of Income Tax Authority.

ಆದಾಯ ತೆರಿಗೆ ಅಧಿಕಾರಿಯ ಪುನರೀಕ್ಷಣಾ ಅಧಿಕಾರ.

b) Objectives of VAT.

ಮೌಲ್ಯಧಾರಿತ ತೆರಿಗೆ ಉದ್ದೇಶ.

c) Salient features of Service Tax.

ಸೇವಾ ತೆರಿಗೆಯ ಗುಣಲಕ್ಷಣಗಳು.

Q. No. 9. Solve **any two** of the following :

Marks : 2×10=20

ಕೆಳಗಿನ ಯಾವುದಾದರೂ ಎರಡನ್ನು ಬಿಡಿಸಿರಿ.

a) Rules determining the residential status of an individual assessee.

ಒಬ್ಬ ಕರದಾತನ ವಾಸ್ತವ್ಯ ಸ್ಥಾನಮಾನ ನಿರ್ಧರಿಸಲು ಇರುವ ನಿಯಮಗಳನ್ನು ಚರ್ಚಿಸಿರಿ.

b) Draw a format of Taxable Income from salary after due deductions.

ಸಂಬಳದಿಂದ ಬರುವ ಕರಯೋಗ್ಯ ವರಮಾನ ಕಂಡುಹಿಡಿಯಲು ಇರುವ ನಮೂನೆಯನ್ನು ಅನುಮತಿಸಲ್ಪಡುವ ಕಡತಗಳೊಂದಿಗೆ ಬರೆಯಿರಿ.

c) Give a format determining the Taxable Income from other sources.

ಇತರ ಮೂಲಗಳಿಂದ ಬರುವ ವರಮಾನ ನಿರ್ಧರಿಸಲು ಇರುವ ನಮೂನೆಯನ್ನು ಬರೆಯಿರಿ.